

# ಮನೋವ್ಯಾಪಾರ ಮತ್ತು ಮಾನಸಿಕ ಒತ್ತಡ

ಶ್ರೀತಾ. ಎಂ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ,  
ವಿದ್ಯಾವಧನಕ ಸಂಖ, ಪ್ರಥಮ ದಜೆ ಕಾಲೇಜು  
ಬಸವೇಶ್ವರನಗರ, ಬೆಂಗಳೂರು – 560 079

## ಸಾರಾಂಶ:

‘ತೇನ ವಿನಾ ತ್ಯಾಗಮಣಿ ನ ಜಲತಿ’ ಎನ್ನುವ ಸೂಕ್ತಿಯಂತೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳು ದೈವದ ಅಧೀನದಲ್ಲಿರುವಂತೆ ನಾವು ಅಂದರೆ ಮನುಷ್ಯ ಪ್ರಾಣಿಯಾದವನು ತನ್ನ ಮನದ/ಚಿತ್ತದ ದಾಸ್ಯದಲ್ಲಿರುತ್ತಾನೆ. ವಿವೇಕಾನಂದ್ರೋಕ್ತಿಯಂತೆ ‘ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಗೊಳ್ಳುತ್ತದೆ’ ಎಂದಿದ್ದಾರೆ. ಅಲ್ಲಿಗೆ ದೈಹಿಕ ಆರೋಗ್ಯವೂ ಮಾನಸಿಕ ಸ್ಥಿತಿಯ ಉತ್ತಮತೆಗೆ ಕಾರಣವಾಗುತ್ತದೆ. ಆನಂದ, ಸಂತೋಷ, ಗುರಿ, ನೆಮ್ಮಡಿ, ಶಾಂತಿ, ಸಂತೃಪ್ತಿ ಎಂಬ ಪದಗಳು ಅವಿನಾಭಾವ ಸಂಬಂಧ ಹೊಂದಿರುವುದು. ಮನುಷ್ಯನೊಂದಿಗೆ ಅದಕ್ಕೆ ‘ಆತ್ಮಾನಂದ’ ಎಂದು ಹೇಳಬಹುದು. ಏಕೆಂದರೆ ಮನಸ್ಸು ನಿರ್ಮಲ, ನೆಮ್ಮಡಿಯಿಂದಿದ್ದರೆ ಏಕಾಗ್ರತೆಯನ್ನು ಹೊಂದಿ ಧ್ಯಾನಾಸ್ತಕರಾಗಿ ಆತ್ಮವಾಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ ಇವೆಲ್ಲವೆಕ್ಕೂ ಕೂಡ ಮನಸ್ಸಿನ ಹತೋಟಿ ಮುಖ್ಯ ವಾಹಿನಿಯಾಗಿರುತ್ತದೆ. ಅದಕ್ಕೆ ಹಿರಿಯರ ನುಡಿಯಿದೆಯಲ್ಲ ಗಳಿ, ಬೆಳ್ಳಕು, ಶಬ್ದಕ್ಷಿಂತ ಅಶೀ ವೇಗವಾಗಿ ಚಲಿಸುವುದೆಂದರೆ ಅದೇ ಮನಸ್ಸು. ಹಾಗೆಂದರೆ ಮನಸ್ಸಿನ ಈ ಎಲ್ಲಾ ಸ್ಥಿತಿಗಳಿಗೆ ತಿಳಿದ ಮೇಲೆ ನಮ್ಮ ದೈನಂದಿನ ಬದುಕಿನ ಕದವನ್ನು ತೆರೆಯುವುದು ಪ್ರಾರಂಭಿಸುವುದಕ್ಕೆ ಪ್ರೇರಕ ಶಕ್ತಿ ಎಂದರೆ ಮನಸ್ಸು ಮತ್ತು ಮನೋವ್ಯಾಪಾರ. ಮಾನಸಿಕವಾಗಿ ನಾವು ಸದೃಢವಾಗಿದ್ದರೆ ಎಂತಹ ಸಂದರ್ಭದಲ್ಲಿಯೂ ಅಧೀರರಾಗುವುದಿಲ್ಲ.

ಅಲ್ಲವು ಪಂಚೇಂದ್ರೀಯಗಳನ್ನು ಹತೋಟಿಯಲ್ಲಿಟ್ಟರೆ ಮನಸ್ಸಿನ ಹತೋಟಿಯ ಕೋಟಿಗೆ ಹೆಚ್ಚೆ ಇಟ್ಟಂತಾಗುತ್ತದೆ. ಆಗ ನಮ್ಮ ಅಂಬೋಣವು ಸಾಧನೀಕೃತವಾಗುತ್ತದೆ. ಆದರೆ ನಾವು ಎಲ್ಲಾ ಸಂದರ್ಭದಲ್ಲಿಯೂ ಈ ಮನಸ್ಸನ್ನು ಶಾಂತವಾಗಿಡಂತೆ ಒತ್ತಡದಲ್ಲಿಟ್ಟಾಗ ನಮ್ಮ ನಿರ್ಧಾರಗಳು ಬದಲಾವಣ ಹೊಂದುತ್ತವೆ. ಏಕೆಂದರೆ ಕದಡಿದ ನೀರಿನ ಕೊಳ ಮತ್ತು ಒತ್ತಡದ ಮನಸ್ಸಿಗೆ ವರಡೂ ಒಂದೇ, ಆದರೆ ಸಮಯದ ಒಗರ ನೀಡಿ ಸಮಚಿತ್ತತೆಯಿಂದ ಕಾದರೆ ಎರಡಕ್ಕೂ ಉಪಾಯವಿದೆ. ಅದಕ್ಕೇ ಬೇಂದ್ರೆ ಹೇಳುತ್ತಾರೆ “ಸಮಾಧಾನದಿಂದ ಕಾಯುವುದಾದರೆ ಸಕಲವೂ ದೊರೆಯುತ್ತದೆ” ಎಂದಿದ್ದಾರೆ. ಏಕೆಂದರೆ ಮಾನಸಿಕ ಒತ್ತಡ ಎಂಬುದಕ್ಕೆ ಸಮಾಧಾನದ ಮತ್ತು ನೆಮ್ಮಡಿಯ ವಾತಾವರಣದ ಅವಶ್ಯಕತೆ ಇರುತ್ತದೆ.

**ಮುಖ್ಯ ಪದಗಳು :** ಒತ್ತಡ, ಮನೋವ್ಯಾಪಾರ ಸಮಚಿತ್ತತೆ, ಅಪೌಷಿಕತೆ, ಶೋಷಣೆ.

### ಪೀಠಿಕೆ:

ಈ ಮನೋವ್ಯಾಪಾರ ಎಂಬುದು ಕ್ಷೇತ್ರ- ಕ್ಷೇತ್ರಕ್ಕೂ ಬದಲಾಗುತ್ತಿರುವ ವಿಚಾರ ಅದಕ್ಕೆ. ಅದನ್ನು ಹತೋಟಿಯಲ್ಲಿದ್ದವುದು ಮುಖ್ಯ. ಅದಕ್ಕೇ ನಾವು ಅಂದಕೊಳ್ಳುವುದು ಮತ್ತು ಆಗುವುದು ಅಥವಾ ಆಗದಿರುವುದು ಕಾರಣ.

ಸುಭಾಷಿತ ಹೇಳುತ್ತದೆ :-

“ರಾತ್ರಿಗ್ರಹಿಷ್ಯತಿ ಭವಿಷ್ಯತಿ ಸುಪ್ರಭಾತಂ  
ಭಾಸ್ಯಾನುದೇಷ್ಯತಿ ಹಸಿಷ್ಯತಿ ಪಂಕಜಶ್ರೀಃ ।  
ಇತ್ಥಂ ವಿಚಂತಯಿತಿ ಶೋಶಗತೇ ದ್ವಿರೇಷೇ  
ಹಾ ಹಂತ ಹಂತ ನಲ್ಲಿನೀಂ ಗಜ ಉಜ್ಜಾಹಾರ॥100  
—ಕುವಲಯಾನಂದ

ಅಂದರೆ.....

ರಾತ್ರಿ ಕಳೆಯುವುದು; ಸುಪ್ರಭಾತ ವಾಗುವುದು;  
ಸೂರ್ಯನು ಮುಟ್ಟುವನು; ತಾವರೆ ಅರಳುವುದು!  
ಎಂಬುದಾಗಿ ತಾವರೆಯ ಮೌಗಿನಲ್ಲಿ ಸಿಕ್ಕಿಕೊಂಡಿದ್ದ  
ದುಂಬಿ ಆಲೋಚಿಸುತ್ತಿರಲು, ಅಯ್ಯೋ, ಅಯ್ಯೋ! ಆನೆ  
ತಾವರೆ ಗಿಡವನ್ನು ಕಿತ್ತೆಸೆಯಿತು.

ಅಂತೆಯೇ ಯಾರೋ ಒಬ್ಬರು ನಮಗೆ ಒಳ್ಳೆಯ  
ಚಿತ್ರ ಬಿಡಿಸಿ ಕಳುಹಿಸಿ ಎಂದು ಹೇಳುತ್ತಾರೆ. ನಾವು  
ಸಂತೋಷದಿಂದ ಚಿತ್ರ ಬಿಡಿಸಲು ಶುರು ಮಾಡುತ್ತೇವೆ.  
ಆದರೆ ಪೆನ್ನಲ್, ಪೇಪರ್ ಹಿಡಿದ ಮರುಕ್ಷಣವೇ ಚಿತ್ರ  
ಬಿಡಿಸಲು ಹೇಳಿದ ವ್ಯಕ್ತಿ ಕರೆ ಮಾಡಿ ‘ನಿಮ್ಮ ಚಿತ್ರದಲ್ಲಿ ಆ  
ಒಣ್ಣ ಇರಬಾರದು, ಚಿತ್ರ ಹಾಗೆ ಇರಬಾರದು, ಹೀಗೆ  
ಇರಬಾರದು’ ಎಂಬ ನಿಬಂಧಗಳನ್ನು ಹೇರುತ್ತಾರೆ. ಆಗ  
ಅವರು ನಮ್ಮ ಕಲ್ಪನೆಗೆ ಒತ್ತಡ ಹೇರಿದಂತೆ. ಹೇಗೆ ಆ  
ದುಂಬಿಗೆ ನಿರಾಸೆಯಾಯಿತೋ ಹಾಗೆ, ಅದು ನಮಗೆ  
ಅತ್ಯಂತ ನೋವು ನೀಡುವ ಸಂಗತಿ ಕೂಡ, ಆ ನೋವೇ  
ಒತ್ತಡವಾಗಿ ಕಾಡುತ್ತದೆ.

‘ಒತ್ತಡ- ಖಣಡಿಷ್ಟ’ ಎಂಬ ಆಂಗ್ಲ ಪದವನ್ನು  
ನಾವು ಕೇಳಿದ್ದೇವೆ. ಅದನ್ನು ‘ಮಾನಸಿಕ ಒತ್ತಡ-  
ಒಜಟಣಾಚಿಟ್ಟ ಖಣಡಿಷ್ಟ’ ಎನ್ನುತ್ತೇವೆ. ಇಂದಿನ ದಿನಗಳಲ್ಲಿ  
ಶಾಲೆ ಮಕ್ಕಳಿಂದ ಹಿಡಿದು ದೊಡ್ಡವರವರಿಗೆ ಎಲ್ಲಾ  
ವಯೋಮಾನದವರಲ್ಲಿ, ವರ್ಗದಲ್ಲಿ  
ಕಾಣಬಹುದಾಗಿದೆ. ಇದರಿಂದ ಅಶಾಂತಿ ಹೆಚ್ಚುವುದಲ್ಲದೆ  
ಹಲವು ರೋಗಗಳಿಗೂ ಈ ಮಾನಸಿಕ ಒತ್ತಡ

ಕಾರಣವಾಗಿದೆ. “ಮನ ಏವ ಮನುಷ್ಯಾಳಾಂ ಕಾರಣಂ  
ಬಂಧ-ಮೋಕ್ಷಯೋ!” ಅಥಾರ್ವಾ, ಮಾನವನಿಗೆ ಸಂಸಾರ  
ಬಂಧನಕ್ಕೂ ಮತ್ತು ಅದರ ಬಿಡುಗಡೆಗೂ ಮನಸ್ಸು  
ಮುಖ್ಯ ಸಾಧನವಾಗಿದೆ.

### ಉದ್ದೇಶಗಳು :

1. ಮಾನಸಿಕ ಒತ್ತಡಕ್ಕೆ ಕಾರಣಗಳು.
2. ಮಾನಸಿಕ ಒತ್ತಡ ದಿಂದ ಆಗುವ ಪರಿಣಾಮಗಳು.
3. ಪರಿಹಾರಗಳು.

### ವಿಷಯ ವಿವರಣೆ

1. ಮಾನಸಿಕ ಒತ್ತಡಕ್ಕೆ ಕಾರಣಗಳು :
  - ತನ್ನಿಂದ ನಿಭಾಯಿಸಲಾಗದ ಸನ್ನಿಹಿತಗಳನ್ನು  
ಎದುರಿಸಬೇಕಾದ ಸಂದರ್ಭ ಬಂದಾಗ  
ಸಹಿಸಲಾಗದ ಕಷ್ಟ ನಷ್ಟಗಳು
  - ರೋಗ- ರುಜಿನಗಳು
  - ನೋವು- ನಿರಾಸ ಕಾಡಿದಾಗ
  - ತನ್ನಿಂದ ಹೊರಲಾಗದ ಜವಾಬ್ದಾರಿಗಳನ್ನು  
ಹೇರಿದಾಗ
  - ಗುರಿ ತಲುಪುವಲ್ಲಿ ತಡವಾದಾಗ
  - ಅನಿಶ್ಚಯ ಅಥವಾ ಗೊಂದಲದ ಮನಸ್ಸಿಗೆ  
ಉಂಟಾದಾಗ
  - ಈ ಕೆಲಸ ಮಾಡಲೇಬೇಕು, ಬೇಗನೇ ಗುರಿ  
ಮುಟ್ಟಬೇಕು ಎಂಬ ಗೀಳು
  - ಅತಿಯಾಸ
  - ಅಧಿಕಾರ ನಷ್ಟವಾದಾಗ
  - ಪ್ರತಿಭೆಯಿದ್ದರೂ ಅನ್ಯಾಯವಾದಾಗ
  - ಪ್ರಕ್ರಿಯಾತ್ಮಕವಾದಾಗ
  - ಎಲ್ಲ ವಿಷಯ ತಿಳಿದಿದ್ದರೂ, ಏನೂ  
ಮಾಡದಂತಾದಾಗ
  - ತನ್ನವರಿಂದ ತಿರಸ್ಯಾರ, ಅವಮಾನ, ಅಪನಂಬಿಕೆ  
ವ್ಯಕ್ತವಾದಾಗ ವ್ಯೇಯಕ್ಕಿರುವಾಗಿ ಆತ್ಮವಿಶ್ವಾಸದ  
ಕೊರತೆ
  - ಶಾರೀರಿಕ ಮತ್ತು ಮಾನಸಿಕ ದುರ್ಬಲತೆ, ಕೀರ್ತಿ,  
ಸಾಫನಮಾನದ ಗೀಳು

- ಆರ್ಥಿಕ ಪರಿಸ್ಥಿತಿಗಳು, ನಿರುದ್ಯೋಗ, ಬಡತನ, ಶೋಷಣೆ, ದೂಷಣೆ, ಅವಸರ, ಅಭದ್ರತೆ, ಅಸಮಾನತೆ, ವಿಪರೀತ ಸ್ವಧ್ರೇ ಪ್ರತಿಭೇಗ ತಕ್ಷೆ ಪುರಸ್ಕಾರ ಇಲ್ಲದಿರುವಿಕೆ
- ತೀರಿಸಲಾಗದ ಸಾಲಗಳು
- ಸೂಕಾಲಕ್ಕೆ ಬರಬೇಕಾದ ಬಡ್ಟಿ ಬಾರದಿರುವುದು  
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಆದರೆ ಈ ಎಲ್ಲ ಕಾರಣದಿಂದಲೇ ವ್ಯಕ್ತಿಯು ಮಾನಸಿಕ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾಗುತ್ತಾನೆ. ಆದರೆ ಇದರ ಪರಿಣಾಮಗಳು ಅತಿ ಅಪಾಯಕಾರಿಯಾಗಿವೆ.

## 2. ಮಾನಸಿಕ ಒತ್ತಡದಿಂದ ಆಗುವ ಪರಿಣಾಮಗಳು:-

ಮಾನಸಿಕ ಒತ್ತಡದಿಂದಾಗುವ ಪರಿಣಾಮಗಳು, ಒತ್ತಡವನ್ನು ತಂದೊಡ್ಡಿದ ಪರಿಸ್ಥಿತಿ ಮತ್ತು ತೀವ್ರತೆಗಳಿಗಳುವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ಒತ್ತಡ ಹೆಚ್ಚಾದಾಗ ನಮ್ಮ ಮೆದುಳಿನ ಆದೇಶದ ಮೇರೆಗೆ ಆಡಿನಲ್ಲಾಗುಂಟಿರುತ್ತದೆ. ಸುರಿಸಲ್ಪಡುವ ಆಡಿನಲ್ಲಾಗಳಿಗೆ ಮುಂತಾದ ರಸವಿಶೇಷಗಳ ಪ್ರಮಾಣ ರಕ್ತದಲ್ಲಿ ಹೆಚ್ಚಿತದೆ. ಅನೇಕ ರೀತಿಯಿಂದ ಪರಿಣಾಮ ಬೀರುತ್ತದೆ.

- ವ್ಯಕ್ತಿಯಲ್ಲಿ ಮಾನಸಿಕ ದಣಿವು ಹೆಚ್ಚಿತದೆ
- ಕಲಿಯುವ ಶಕ್ತಿ ಕುಂಠಿತಗೊಳ್ಳುತ್ತದೆ
- ದೃಷ್ಟಿ, ಭಯ, ಬೇಸರ, ಸಿಟ್ಟು, ಸಿಡುಕು, ಉದ್ದೇಗ, ಕೋಪ, ತಳಮಳ, ಆತಂಕ ಮುಂತಾದ ಅಂತರಕರ ಭಾವನೆಗಳು ವ್ಯಕ್ತಿಯ ಮನಸ್ಸನ್ನು ಅವಲಂಬಿಸಬಹುದು
- ವ್ಯಕ್ತಿ ಅಪೋಷಿಕತೆಗೆ ಒಳಗಾಗಬಹುದು
- ತೂಕದಲ್ಲಿ ಏರಳಿತಗಳು
- ನಿದ್ರಾಭಂಗ, ನಿದ್ರಾಚಕ್ರದಲ್ಲಿ ವ್ಯತ್ಯಾಸ
- ಮಹಿಳೆಯರಲ್ಲಿ ಶುತ್ತು ಚಕ್ರವು ಬದಲಾಗುವುದು
- ಲ್ಯೂಂಗಿಕ ಆಸಕ್ತಿ ಇಂಳಿ ಮುಖವಾಗುತ್ತದೆ
- ತಲೆನೋವು, ಬೆನ್ನು, ಸೊಂಟ, ಕೈಕಾಲು, ಕೀಲು ನೋವುಗಳನ್ನು ತಂದೊಡ್ಡಿತದೆ
- ದಣಿವು, ಚರ್ಮದ ಕಾಯಿಲೆ ಸರ್ವೇ ಸಾಮಾನ್ಯ

- ವಾಸ್ತವಿಕತೆ ಅರಿಯಲು ವಿಫಲವಾಗುವುದು
- ರೋಗ ನಿರೋಧಕ ಶಕ್ತಿ ಕುಂದುವಿಕೆ
- ಕಲ್ಪನಾಲೋಕ ವಿಹರಿಗಳಾಗಿರುತ್ತಾರೆ
- ಯಾರದೋ ಮೇಲಿನ ಕೋಪವನ್ನು ಇನ್ನಾರೆ ಮೇಲೋ ತೋರಿಸುವುದು
- ಮಧ್ಯಪಾನ, ನಿದ್ರೆ ಮಾತ್ರ ಅಥವಾ ಮಾದಕ ವಸ್ತುಗಳಿಗೆ ಬಲಿಯಾಗುವುದು

ಒಟ್ಟಿನಲ್ಲಿ ಮಾನಸಿಕ ಒತ್ತಡದಿಂದ ವ್ಯಕ್ತಿ ತನಗೂ ತನ್ನ ಸುತ್ತಮುತ್ತಲಿನವರಿಗೂ ಅಹಿತಕರವಾದ ಪರಿಸ್ಥಿತಿ ತಂದೊಡ್ಡಿತದೆ. ವ್ಯಕ್ತಿ ತಾನು ಎಂದು ಪರಿಪೂರ್ಣವಾಗಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡತ್ತದೋ ಆಗ ಒತ್ತಡ ಹುಟ್ಟಿಕೊಳ್ಳುತ್ತದೆ.

## ಪರಿಹಾರಗಳು:

- ವ್ಯಕ್ತಿಯು ಮೊದಲು ವಾಸ್ತವಿಕ ಪ್ರಪಂಚದ ಬಗ್ಗೆ ಪ್ರಜ್ಞಿಯನ್ನು ಬೆಳಸಿಕೊಳ್ಳಬೇಕು.
- ತನ್ನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ತನ್ನ ಇತಿಮಿತಿ ಶಕ್ತಿ ಸಾಮಾಧ್ಯ ಕುಂದು ಕೊರತೆಗಳನ್ನು ತಿಳಿದು ಬದುಕಲು ಕಲಿಯಬೇಕು.
- ಯಾವಾಗಲೂ ನಕರಾತ್ಮಕ ವಿಚಾರ ತೆಗೆದು ಹಾಕಿ ಸಕರಾತ್ಮಕ ಧೋರಣೆ ತಳೆಯಬೇಕು
- ತಾನು ತನ್ನದು ಎಂದು ತನ್ನ ಭೂಮಾಲೋಕದಿಂದ ಹೊರಬರಬೇಕು.
- ಎಂತಹ ಸವಾಲು ಸಮಸ್ಯೆಗಳು ಬಂದರೂ ನಗುತ್ತಾ ಸ್ವೀಕರಿಸಿ ಎದುರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು.
- ತನ್ನ ಇತಿಮಿತಿಗಳೊಂದಿಗೆ ಆಸೆ ಆಕಾಂಕ್ಷೆಗಳನ್ನು ಹತ್ತೊಳಿಯಲ್ಲಿಟ್ಟು ನಿರೀಕ್ಷೆ ಕಡಿಮೆ ಮಾಡಿ ಸರಳ ಜೀವನ ಸಾಗಿಸುವುದನ್ನು ಕಲಿಯಬೇಕು.
- ಖುಟಿತುಟಿಜ ಖುತುಟಿರ, ಉಲುರು ಖುಖುಟಿಖುಟಿರ ಎಂಬುದನ್ನು ರೂಢಿಗತ ಮಾಡಿಕೊಳ್ಳಬೇಕು. ‘ಬಂದದ್ದಲ್ಲ ಬರಲಿ ಗೋವಿಂದನ ದಯೆ ಇರಲಿ’ ಎಲ್ಲಾ ಭಗವಂತನ ಇಚ್ಛೆ ಸಮಾಧಾನದಿಂದ

ಇದ್ದು, ‘ಪ್ರಯತ್ನ ನನ್ನದು, ಫಲ ಭಗವಂತನದು’ ಎಂಬ ಧೋರಣೆ ಇರಬೇಕು.

- ಜೀವನದಲ್ಲಿ ಕೆಲಸ ಕಾರ್ಯಗಳನ್ನು ಒಪ್ಪಾಗಿರಿಸಲು ಕಲಿಯಬೇಕು. ತನ್ನ ಬಂಧುಗಳೊಂದಿಗೆ ಕಷ್ಟಕಾರ್ವಣ್ಣಗಳನ್ನು ಹಂಚಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ.
- ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟಿಕೊಂಡು ಚಟುವಟಿಕೆಗಳನ್ನು ಮಾಡುತ್ತಾ, ಯೋಗಾಭ್ಯಾಸ ರೂಢಿಸಿಕೊಂಡು, ಶಿಸ್ತನ ಜೀವನದ ನಡೆಸಿದರೆ ಒಳಿತು. ಜೊತೆಗೆ ಮಿತಾಹಾರಿಯಾಗಿ ಸ್ವಷ್ಟಿ, ಧಾನ, ಯೋಗ, ಮೌನ, ಪ್ರಾಣಾಯಾಮ, ಆಚಾರ-ವಿಚಾರ ಈ ಎಲ್ಲಾ ಮಾರ್ಗಗಳನ್ನು ಪರಿಹಾರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಬಹುದು.

### ಉಪ ಸಂಹಾರ:

ಆಂಗ್ಭಾಷೆಯಲ್ಲಿ ಒಂದು ಮಾತಿದೆ ‘ತ್ವಿಚಿಣ ಧಿರಣ ಜಚಿಣ ಜರಣ ಟಿರಣ ಜ್ಞಾಟಟ ಧಿರಣ, ತ್ವಿಚಿಣ ಜಚಿಣಧಿರಣ ಜ್ಞಾಟಟ ಧಿರಣ’ ಅಂದರೆ ನೀವೇನು ತಿನ್ನುತ್ತಿರೋ ಅದು ನಿಮ್ಮನ್ನು ಕೊಲ್ಲುವುದಿಲ್ಲ. ಆದರೆ ನಿಮ್ಮನ್ನು ಏನು ತಿನ್ನುತ್ತದೆಯೋ ಅದೇ ನಿಮ್ಮನ್ನು ಕೊಲ್ಲುತ್ತದೆ. ಚಿಂತೆ ಹಾಗೂ ಚಿತೆಗೂ ಒಂದು ಶಾಸ್ಯ ಮಾತ್ರ ವ್ಯಾತ್ಯಾಸ ‘ಚಿತೆಯು’ ಮರಣಹೊಂದಿರುವವರನ್ನು ಸುಟ್ಟರೆ, ಚಿಂತೆಯು ಜೀವಂತವಾಗಿರುವವರನ್ನು ಸುದುತ್ತದೆ. ಅದಕ್ಕೆ ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ:

ತ್ಯಾಜ್ಯಂ ಧೈರ್ಯಂ ವಿಧುರೇಷಿ ಕಾಲೇ

ಧೈರ್ಯತ್ವದಾಚಿದ್ವಿತಮಾಪ್ಯಂ ಯಾತ್ಸಃ!

ಯಥಾ ಸಮುದ್ರೇಷಿ ಚ ಪ್ರೋತಭಂಗೇ

ಸಾಂಯಾತ್ರಿಕೋ ವಾಚಿಭಿತ ತತ್ತ್ವಮೇವ॥ 117

(ಪಂಚತಂತ್ರ)

ಸಮುದ್ರದಲ್ಲಿ ಹಡಗು ಮುರಿದರೂ ನಾವಿಕನು ಸಾಗರವನ್ನು ಹೇಗೆ ದಾಟಲು ಬಯಸುತ್ತಾನೋ ಹಾಗೇ ಕಷ್ಟಕಾಲದಲ್ಲಿ (ಮಾನಸಿಕ ಒತ್ತಡ ಹೊಂದಿರುವವನು) ಧೈರ್ಯವನ್ನು ಎಂದೂ ಬಿಡಬಾರದು. ಧೈರ್ಯದಿಂದ ಎಂದಾದರೂ ಅವನು ಒಳ್ಳೆಯ ಗತಿಯನ್ನು ಹೊಂದಿಯಾನು.

ಈ ರೀತಿ ಮಾನಸಿಕ ಒತ್ತಡ ಶಿನ್ನತೆಯಿಂದ ಬಳಲುವಿಕೆ ಎನ್ನುವುದು ಅದರ ಕಾರಣ ಪರಿಣಾಮ ಮತ್ತು ಪರಿಹಾರದೊಂದಿಗೆ ತಿಳಿಯಬಹುದಾಗಿದೆ.

ಇಷ್ಟಪಟ್ಟಣ್ಣೇ ಇಷ್ಟಪಡದೆಯೋ ನಾವು ನಮ್ಮ ಮನಸ್ಸಿಗೆ ಗುಲಾಮರಾಗಿದ್ದೇವೆ. ಹಳೆಯ ನೀರು ಹೋಗಿ ಹೊಸ ನೀರು ಬರುವಂತೆ, ಹಳೆ ಎಲೆಗಳು ಉದುರಿ ಹೊಸ ಜಿಗುರು ಬರುವಂತೆ, ಹಿಂದಿನಿಂದ ಬಂದ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಹವ್ಯಾಸಗಳನ್ನು ಅವು ಅಪ್ರಯೋಜಕ ಎನಿಸಿದರೆ, ಅದನ್ನು ಬಿಟ್ಟು ಹೊಸತನಕ್ಕೆ ಹೊಂದಿಕೊಳ್ಳಬೇಕು. ಜಲಿಸುವ ಮನಸನ್ನು ಸ್ಥಿರಗೊಳಿಸಬೇಕು. ಇದನ್ನು ಬಿಡದೇ ಪ್ರಯತ್ನಿಸಬೇಕು. ಆತಂಕ ಇರಬಾರದು. ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಪ್ರಶಂಸ-ನಿಂದ ಇವುಗಳು ಯಾವುದರಿಂದಲೂ ವಿಚಿಲಿತರಾಗಬಾರದು.

### ಉಲ್ಲೇಖಗಳು:-

1. ಸುಭಾಷಿತ ಮಂಜರಿ, ಸಂಪಾದಿತ,

ಕನ್ನಡ ಸಾಹಿತ್ಯ ಪರಿಪತ್ತು

2. ಯೋಗಕ್ಕೇಮಂ ವಹಾಮ್ಯಹಂ,

ಮತ್ತುರು ಕೃಷ್ಣಮೂರ್ತಿ

ಪ್ರಸ್ತುತ ಶಕ್ತಿ

3. ಘಾಜಭೂಜಜ :

ಘಾಜಭು ಟುಟೆಜಾ :

ಖಣಣಥಿ://ತಿತ್ತಿತಿ.ರಿಡಿಚಿರಿಚಿತಚಿಪಿ.ಟಿಜಣ

ಗ್ರಂಥಾಳಿಕಾ ರಣಿ : 18೩೩ ಒಚಿಧಿ 2020

ಘಾಜಭು ಟುಟೆಜಾ : ಖಣಣಥಿ://ಟ.ಜಪೆಟಿಂಬಿತಾಟಿಂ.ಎಟಿಡಿ

ಗ್ರಂಥಾಳಿಕಾ ರಣಿ : 27೩೩ ಒಚಿಧಿ 2020

4. ದಿನ ಪತ್ರಿಕೆಗಳು